

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಪೆರಿಯಾಲ್ವಾರ್ ಅರುಳಿಚ್ಚೆಯ್
|| ತೊಡಶ೯ಂಗಿಲಿಗೈ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕರ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ತೊಡಶ೯ಂಗಿಲಿಗೈ ॥

ತಳನ೯ಡೈ ಪ್ಪರುವಮ್

‡ತೊಡರ್ ಶ೯ಂಗಿಲಿಗೈ ಶಲಾರ್ ಪಿಲಾರ್ ಎನ್ನ *
ತೂಂಗು ಪೊನ್ನ೯ಣಿ ಒಲಿಪ್ಪ *
ಪಡು ಮುಮ್ಮದ ಪ್ಪುನಲ್ ಶೋರ ವಾರಣಂ
ಪೈಯ * ನಿನ್ನೂವ೯ದು ಪೋಲ್ *
ಉಡ೯ ಕೂಡಿ ಕ್ಕಿಣ್ಣಿಣಿ ಆರವಾರಿಪ್ಪ *
ಉಡೈ ಮಣಿ ಪಱೈ ಕಱಿಂಗ *
ತಡ೯ ತಾಳಿಣೈ ಕೊಂಡು ಶಾ೯ಗಪಾಣಿ *
ತಳನ೯ಡೈ ನಡವಾನೋ (೧)

ಶೆಕ್ಕರಿಡೈ ನುನಿ ಕೊಮ್ಮಿಲ್ ತೋನ್ಱುಂ * ಶಿಱುಪಿಱೈ ಮುಳೈ ಪ್ಪೋಲ್ *
ನಕ್ಕ ಶೆ ತುವವಾ೯ಯ್ ತ್ತಿಣ್ಣೈ ಮೀದೇ * ನಳಿರ್ ವೆಣ್ಣಿಲ್ ಮುಳೈ ಇಲಗ *
ಅಕ್ಕುವಡಂ ಉಡುತ್ತಾಮ್ಮೈತ್ತಾಲಿ ಪ್ಪೊಂಡ * ಅನಂತಶಯನ೯ *
ತಕ್ಕ ಮಾ ಮಣಿವಣ್ಣ ವಾಶುದೇವ೯ * ತಳನ೯ಡೈ ನಡವಾನೋ (೨)

ಮಿನ್ನು ಕೊಡಿಯುಂ ಓರ್ ವೆಣ್ ತಿಂಗಳುಂ *
ಶೂ೯ ಪರಿವೇಡಮುಮಾಯ್ *
ಪಿನ್ನಲ್ ತುಲಂಗುಂ ಆರಶಿಲೈಯುಂ *
ಪೀದಗ ಚ್ಚಿಱ್ಱಾಡೈ ಯೊಡುಂ *
ಮಿನ್ನಿಲ್ ಪೊಲಿಂದದೋರ್ ಕಾರ್ಱುಗಿಲ್ ಪೋಲ *
ಕಱುತ್ತಿನಿಲ್ ಕಾಱೈಯೊಡುಂ *

Attention: Please note that the letters ಱಿ and ಱಿ denote μ and η respectively, in Tamil. Also note that ಱ್ಱಿ sounds almost like ಱ್ರಿ , ಱ್ಱೈ like ಱ್ರೈ , and so on. The consonant-cluster ನ್ಱ is pronounced somewhere between ನ್ನ and ನ್ಱ್ಱ. It is, however, colloquially acceptable to pronounce the clusters ಱ್ಱ and ನ್ಱ್ಱ as ತ್ತ and ನ್ನ, respectively.

ತನ್ನಿಲ್ ಪೊಲಿಂದ ಇರುಡೀಕೇಶ್ *
 ತಳರ್ನಡೈ ನಡವಾನೋ (೩)

ಕನ್ನಲ್ ಕುಡಂ ತಿಱಂದಾಲ್ ಒತ್ತೂಱಿ * ಕ್ಕಣಗಣ ಶಿರಿತ್ತುವಂದು *
 ಮುನ್ ವಂದು ನಿನ್ನು ಮುತ್ತಂ ತರುಂ * ಎನ್ ಮುಗಿಲ್ವಣ್ಣ ತಿರುಮಾರ್ವರ್ *
 ತನ್ನೈ ಪ್ಪೆಱ್ಱೇಱ್ಱು ತ್ತನ್ವಾಯ್ ಅಮುದಮ್ ತಂದು * ಎನ್ನೈ ತ್ತಳಿಪ್ಪಿಕ್ಕಿನ್ಱಾ *
 ತನ್ ಎಱ್ಱು ಮಾಱ್ಱಲರ್ ತಲೈಗಳ್ ಮೀದೇ * ತಳರ್ನಡೈ ನಡವಾನೋ (೪)

ಮುನ್ನಲ್ ಓರ್ ವೆಳಿ ಪ್ಪೆರುಮಲೈ ಕ್ಕುಟ್ಟು *
 ಮೊಡು ಮೊಡು ವಿರೈಂದೋಡ *
 ಪಿನ್ನೈ ತ್ತೊಡರ್ಂದದೋರ್ ಕರುಮಲೈ ಕ್ಕುಟ್ಟು *
 ಪೆಯರ್ಂದಡಿಯಿಡುವದು ಪೋಲ್ *
 ಪನ್ನಿ ಉಲಗಂ ಪರವಿ ಓವಾ ಪ್ಪುಗಲ್ *
 ಬಲದೇವ್ ಎನ್ನುಂ *
 ತನ್ ನಮ್ಮಿ ಓಡ ಪ್ಪಿನ್ ಕೂಡ ಚ್ಚೆಲ್ವಾ *
 ತಳರ್ನಡೈ ನಡವಾನೋ (೫)

ಒರು ಕಾಲಿಲ್ ಶಂಗೊರು ಕಾಲಿಲ್ ಚಕ್ಕರಂ *
 ಉಳ್ಳಡಿ ಪೊಱಿತ್ತಮೈಂದ *
 ಇರು ಕಾಲುಂ ಕೊಂಡಂಗಂಗೆಱುದಿನಾಱ್ ಪೋಲ್ *
 ಇಲಚ್ಚಿನೈ ಪಡ ನಡಂದು *
 ಪೆರುಗಾ ನಿನ್ನ ಇನ್ನ ವೆಳತ್ತಿನ್ ಮೇಲ್ *
 ಪಿನ್ನೈಯುಂ ಪೆಯ್ ಪೆಯ್ *
 ತರು ಕಾರ್ ಕ್ಕಡಲ್ ವಣ್ಣ ಕಾಮರ್ ತಾದೈ *
 ತಳರ್ನಡೈ ನಡವಾನೋ (೬)

ಪಡರ್ ಪಂಗಯ ಮಲರ್ ವಾಯ್ ನೆಗಿಱ * ಪ್ಪನಿ ಪಡು ಶಿಱುದುಳಿ ಪೋಲ್ *
 ಇಡಂಗೊಂಡ ಶೆವ್ವಾಯ್ ಊಱಿ ಊಱಿ * ಇಱ್ಱಿಱ್ಱು ವೀಱಿ ನಿನ್ನು *
 ಕಡುಂಜೇ ಕ್ಕುಱಿತ್ತಿನ್ ಮಣಿಕ್ಕುರಲ್ ಪೋಲ್ * ಉಡೈ ಮಣಿ ಕಣಕಣೆನ *
 ತಡನ್ ತಾಳಿಣೈ ಕೊಂಡು ಶಾಂಗಪಾಣಿ * ತಳರ್ನಡೈ ನಡವಾನೋ (೭)

ಪಕ್ಕಂ ಕರುಂಜಿಱುಪ್ಪಾಱೈ ಮೀದೇ * ಅರುವಿಗಳ್ ಪಗರ್ಂದನೈಯ *
 ಅಕ್ಕುವಡಂ ಇಱಿಂದೇಱಿ ತ್ತಾಱಿ * ಅಣಿ ಅಲ್ಲುಲ್ ಪುಡೈ ಪೆಯರ *
 ಮಕ್ಕಳ್ ಉಲಗಿನಿಲ್ ಪೆಯ್ಱಿಯಾ * ಮಣಿ ಕ್ಕುಱಿವಿ ಉರುವಿ *
 ತಕ್ಕ ಮಾ ಮಣಿವಣ್ಣ್ ವಾಶುದೇವ್ * ತಳರ್ನಡೈ ನಡವಾನೋ (೮)

ವೆಣ್ ಪುಱುದಿ ಮೇಲ್ ಪೆಯ್ಱು ಕೊಂಡಳೈಂದದೋರ್ *
 ವೇಱಿತ್ತಿ ಕರುಂಕನ್ನು ಪೋಲ್ *
 ತೆಣ್ ಪುಱುದಿಯಾಡಿ ತ್ತಿರಿವಿಕ್ಕಿರಮ್ *
 ಶಿಱು ಪುಗರ್ಪಡ ವಿಯರ್ತ್ತ *
 ಒಣ್ ಪೋದಲರ್ ಕಮಲ ಚ್ಚೆಱುಕ್ಕಾಲ್ * ಉಱೈತ್ತು
 ಒನ್ನುಂ ನೋವಾಮೇ *
 ತಣ್ ಪೋದು ಕೊಂಡ ತವಿಶಿ ಮೀದೇ *
 ತಳರ್ನಡೈ ನಡವಾನೋ (೯)

ತಿರೈ ನೀರ್ ಚ್ಚಂದಿರ ಮಂಡಲಂ ಪೋಲ್ * ಶೆಂಗಣ್ಮಾಲ್ ಕೇಶವ್ * ತ್ತ
 ತಿರು ನೀರ್ ಮುಗತ್ತು ತ್ತುಲಂಗು ಶುಟ್ಟಿ * ತಿಗಱ್ಂದೆಂಗುಂ ಪುಡೈಪೆಯರ *
 ಪೆರು ನೀರ್ ತ್ತಿರೈ ಎಱು ಗಂಗೈಯಿಲುಂ * ಪೆರಿಯದೋರ್ ತೀರ್ತ್ತ ಬಲಂ
 ತರು ನೀರ್ * ಶಿಱುಚ್ಚಣ್ಣಂ ತುಳ್ಳಂ ಶೋರ್ * ತ್ತಳರ್ನಡೈ ನಡವಾನೋ (೧೦)

‡ಆಯರ್ ಕುಲತ್ತಿನಿಲ್ ವಂದು ತೋನ್ನಿಯ * ಅಂಜನ ವಣ್ಣ್ ತನ್ನೈ *
 ತಾಯರ್ ಮಗಿಱಿ ಒನ್ನಾರ್ ತಳರ್ * ತ್ತಳರ್ನಡೈ ನಡಂದದನೈ *
 ವೇಯರ್ ಪುಗಱ್ ವಿಟ್ಟುಶಿತ್ತ * ಶೀರಾಲ್ ವಿರಿತ್ತನ ಉರೈಕ್ಕ ವಲ್ಲಾರ್ *
 ಮಾಯ್ ಮಣಿವಣ್ಣ್ ತಾಳ್ ಪಣಿಯುಂ * ಮಕ್ಕಳೈ ಪ್ಪೆಱುವರ್ಗಳೇ (೧೧)

|| ಪೆರಿಯಾಲ್ವಾರ್ ತಿರುವಡಿಗಳೇ ಶರಣಂ ||